

ಚಾಳುಕೈಕುಲ ಮತ್ತು ಪು (ಪೊ) ಲಕೇಸಿ(ನ್)

ಚಾಳು ಕೈಕುಲ ಕುಲ ಅಚ್ಚಕನ್ನಡ ಅರಸು ಕುಲ. ಚಾಳು ಕೈಕುಲದ ಉಗಮ ಹಾಗೂ
ನಿಷ್ಪತ್ತಿರು ನ್ನು ಕು ರಿತು ಚರ್ಚೆಗಳಿಗಿವೆ. ಚರತ್ರಕಾರರು ನಡೆಸಿರುವ ಚಿಂತನ ವಂಧನಗಳ
ಸಾರಾಂಶ ಕ್ಷಿಂತ ಜೀರಿರು ದಾದ ನೂತ್ರ ನನ್ನದ. ಇದು ವರಿಗೆ ಸು ಚಿತಿವಾಗಿರುವ ಶಬ್ದಾರ್ಥ
ಜಿಜ್ಞಾಸೆಗೆ ಇನ್ನೊಂದು ಅರ್ಥವನ್ನು ತೋರಿಸುತ್ತಿದ್ದು ನನ್ನ ಉದ್ದೇಷವಲ್ಲ. ದ್ರವಿಕ, ಸಾವು ಷಿಕ,
ಬೌಗೋಷಳಿಕ, ಮತ್ತು ಸಾಂಸ್ಕೃತಿಕ ಹಿನ್ನೆಲೆಗಳಿಂದ ಈ ಚಾಳು ಕೈಕುಲ ನಿರ್ವಹಿಸಿರುವ ಮತ್ತು ಕ್ರಮ
ವ್ಯಾಪ್ತಿಗೆ ಅವಕಾಶವಿದೆ. 'ಚಾಳು ಕೈಕುಲ' ಎಂಬ ಶಬ್ದಾರ್ಥಕ್ಕೆ ಸಂಬಂಧಿಸಿದ ಕೆಲವು ಪ್ರಾಚೀನ ಶಾಸನ
ಪ್ರಯೋಗಗಳು:

೧. ಚಲ್ಯುಕೈ: ಬಾದಾಮಿ ಶಾಸನ: ಕ್ರಿ.ಶ. ೫೭೮
೨. ಚಳಿಕ್ಕ: ಮಹಾಕೂಟ ಸ್ತಂಭ ಶಾಸನ: ಕ್ರಿ.ಶ. ೬೦೨
೩. ಚಲಿಕ್ಕ: ಮಂಗಳೇಶನ ಶಾಸನ: ಕ್ರಿ.ಶ. ೭ನೆಯ ಶತಮಾನ
೪. ಚಲುಕ್ಕ: ಪುಲಿಕೇಶಿ ೨. ಐಹೊಳೆಯ ಶಾಸನ: ಕ್ರಿ.ಶ. ೬೩೪
೫. ಚಳುಕಿ: ಸೌ.ಇ.ಇ. ೧೭.೩೭. ಅತೇದಿ.
೬. ಸಳುಕಿ: ಸೌ.ಇ.ಇ. ೧೧-೧. ೧೪. ಕ್ರಿ.ಶ. ೮೭೨.

ಈ ಶಬ್ದದ ಚರ್ಚೆಯ ಕಕ್ಷೆಗೆ ಒಳಪಡುವ ಸಮಾನ ಮೂಲದ ಶಬ್ದಗಳ ಜಾತಕವನ್ನೂ ಬಿಡಿಸಿ ನೋಡಬಹುದು:

ಚವುಳು, ನವುಳು **brackishness**, ತಮಿಳು, ಚವುಡು. ತೆಲುಗು, ಚವುಡು, ಚವಡು, ಚೌಡು

ಚವುಳುಪ್ಪು **Impuresoda, Soda-saltpeter**

ಚವುಳು ಮಣ್ಣು **Fullers earth, earth impregnated with carbonate of soda**

ಜಾಳ್ಳೆಲ, ಜವುಳುನೆಲ: ಊಷ, ಕ್ಷಾರಮೃತ್ತಿಕೆ

ಚಳಿಯ **the state of growing putrid or muddy**

ತಮಿಳು, ಮಲೆಯಾಳಂ, ಚಳಿ **to grow putrid, mud, mire ಕೆಸಲು wet soil, mud, mire.** ತಮಿಳು, ಮಲೆಯಾಳಂ. ಚಳಿ, ಸುಳಿ, ಚದುಕು, ಜೀರುಕು

ಸಲಿಕೆ (ತ್ಯ) ಸಲಾಕೆ, ಸಂಸ್ಕೃತ-ಶಲಾಕೆ, ಕಬ್ಬಿಣದ ಸರಳು, ಕೃಷಿ ಉಪಕರಣ ಮೇಲಿನ ಶಬ್ದಗಳು ಒಂದು ಮೂಲ ಪ್ರಕೃತಿ (ಆಕೃತಿ) ಯಿಂದ ನಿಷ್ಪನ್ನವಾದ ಶಬ್ದಗಳೆಂದು ಕಾಣುತ್ತದೆ. ಇವೆಲ್ಲವೂ ಮಣ್ಣಿಗೆ ಸಂಬಂಧಿಸಿದ ಮಾತುಗಳು. ಸಲಿಕೆ. ಸಲಾಕೆ ಎಂಬುದನ್ನೂ 'ಚಳುಕ್ಕು-ಸಳುಕಿ' ಎಂಬ ಶಬ್ದ ಮೂಲಕ್ಕೆ ಜ್ಞಾತಿ ಶಬ್ದಗಳೆಂದು (**cognate words**) ಕಲ್ಪಿಸಬಹುದು. ಇದರಿಂದ ಪ್ರತೀತವಾಗುವಂತೆ ಈ ಚಾಳುಕ್ಕುವಂಶದ ಮೂಲ ಪುರುಷರು ಒಕ್ಕಲ ಮಕ್ಕಳಾಗಿದ್ದರು. ಅವರು ಮೊದಲು ಮಣ್ಣಿನ ಮಕ್ಕಳಾಗಿದ್ದು ಪ್ರಭುಶಕ್ತಿ ಗಳಿಸಿ, ಒಂದು ರಾಜಕುಲವಾಗಿ ಬೆಳೆದರು. ಚಾಳುಕ್ಕರದು ಕೃಷಿಕ ಕುಟುಂಬವೆಂಬ ತೀರ್ಮಾನ ತಳೆಯಲು ನೆರವಾಗುವುದು ಈ ವಂಶದ ಪೊಲಕೇಸಿನ್ ಎಂಬ ಹೆಸರು.

ಪೊಲಕೇಸಿನ್ [ಸೌ.ಇ.ಇ. ೨೦, ೪.೬೮೩. ಲಕ್ಷ್ಮೀಶ್ವರ (ಧಾರವಾಡ ಜಿ/ಶಿರಹಟ್ಟಿತಾ): ಅದೇ. ೫. ೭೨೩: ಅದೇ. ೬.೭೩೦.: ಅದೇ ೭.೭೩೫: ಸೌ.ಇ.ಇ. ೧೧. ೧೩೬. ೧೦೯೧. ಆಲೂರು (ಧಾಜಿ/ಮುಂಡರಗಿ ತಾ)] ಎಂಬ ಅಂಕಿತನಾಮ ರೂಪದಲ್ಲಿ ಎರಡು ಮುಕ್ತ ಆಕೃತಿಗಳಿವೆ: ಪೊಲ(ನ್)+ ಕೇಸಿನ್, ಇವು ಮೂಲದ್ರಾವಿಡಕ್ಕೂ ಪೂರ್ವದ ಹಳೆ ಗನ್ನಡಕ್ಕೂ ಸೇರಿದ ಶಬ್ದಗಳು. ಪೂಲ (ಹೊಲ)+ಕೇಸಿನ್(ಚೇಸಿನ್= ಮಾಡು ವವನು)= ಪೊಲಕೇಸಿನ್ ಎಂದಾಗಿದೆ. ತೆಲುಗು ಭಾಷೆಯಲ್ಲಿ ಚೇಸಿನ ಎಂಬ ಕ್ರಿಯಾರೂಪಕ್ಕೆ ಮಾಡಿದ ಎಂದೂ, ಚೇಸಿನವಾರು ಎಂಬುದಕ್ಕೆ ಮಾಡಿದವರು ಎಂದೂ ಅರ್ಥ. ಕೇಸಿನ್-ಚೇಸಿನ ಎಂಬುದು ತಾಲವೀಕರಣಗೊಂಡಿರುವ (palatalisation) ದ್ರಾವಿಡರೂಪ. ಇಂಥ ಇನ್ನೂ ಹತ್ತರು ಸಮಾನ-ಸದೃಶ ರೂಪಗಳಿವೆ. ಕೆಲವು ಉದಾ: ಕೇರ-ಚೇರ, ಕೆಯ್-ಚೆಯ್, ಕೆದರು-ಚೆದರ್, ಗೆದ್ದಲು-ಚೆದಲ್, ಕೆಱ್-ಚೆಱುವು. ಮೂಲದ್ರಾವಿಡ್-ಸ್ವನವು, ಅದರ ಮುಂದೆ ಇಈ-ಎವಿ ಎಂಬ ಪೂರ್ವ ಸ್ವರಗಳು (front vowels) ಬಂದಾಗ ಅದು ತಮಿಳು ತೆಲುಗು ಮೆಲೆಯಾಳ ಭಾಷೆಗಳಲ್ಲಿ ಚ್-ಆಗುತ್ತದೆ. ಪೂರ್ವೇತರ ಸ್ವರಗಳಾದ (non-front vowels) ಅ ಉ ಒ ಪರವಾದಗ ವ್ಯತ್ಯಾಸವಾಗುವುದಿಲ್ಲ. ಕನ್ನಡ, ತುಳು ಭಾಷೆಗಳಲ್ಲಿ, ಪೂರ್ವ-ಪೂರ್ವೇತರ ಸ್ವರಗಳಲ್ಲಿ ಯಾವುದೇ ಬಂದರೂ ಸ್ವನ ವ್ಯತ್ಯಾಸ ಸಂಭವಿಸದೆ * ಕ್-ಸ್ವನ ಅಭಾಧಿತವಾಗಿಯೇ ನಿಲ್ಲುತ್ತದೆ: ಉದಾ: (ಕನ್ನಡ)ಕಿರಿ, ಕೆಯ್, ಕೇರು, ಕೆದರು- ಈ ಶಬ್ದಗಳಿಗೆ ತಮಿಳು ತೆಲುಗು ಮೆಲೆಯಾಳ ಭಾಷೆಗಳಲ್ಲಿ ಕ್ರಮವಾಗಿ ಚಿರಿ, ಚೆಮ್-ಚೇತ್, ಚೇರುಕ-ಚೆರುಗು, ಚೆದುರು ಎಂಬ ರೂಪಗಳಿವೆ [ಹಂಪ. ನಾಗರಾಜಯ್ಯ, 'ದ್ರಾವಿಡ ಭಾಷಾ ವಿಜ್ಞಾನ', ನಾಲ್ಕನೆಯ ಮುದ್ರಣ (೧೯೯೪)]. ಏಳನೆಯ ಶತಮಾನದ ತೆಲುಗು ಶಾಸನಗಳಲ್ಲಿ ಕೇಸರಿ ಎಂಬ ಕಕಾರವೇ ಶಬ್ದದ ಆದಿಯಲ್ಲಿ ಪ್ರಯೋಗವಾಗಿರುವ ರೂಪಗಳಿವೆ: ಪನಿಕೇಸರಿ (ಪನಿಚೇಸಿರಿ).

ಪೊಲಕೇಸಿನ್ ಎಂಬುದು 'ಹೊಲ ಮಾಡುವವನು' ಎಂಬ ಅರ್ಥದ ಮಾತಾಗಿದೆ: ಒಕ್ಕಲ್ಲನಂ ಕೆಯ್ವೊನ್ [ಇ. ಆ. ೧೯, ಸು. ೬೯೦. ಬಳ್ಳಿಗಾವೆ ಪು. ೧೪೪-೪೫]. ಇಂದಿಗೂ ಹೊಲ ಮಾಡಿಕೊಂಡಿದ್ದಾನೆ, ಹೊಲಗೆಯ್ಕೊಂಡಿದ್ದಾನೆ, ಹೊಲಗೆಯ್ಕು-ಎಂಬುವು ರೈತಾಪಿಜನರ ರೂಢಿಯ

ಮಾತುಗಳಾಗಿವೆ. ಪೊಲಕೇಸಿನ್ (ಹೊಲ ಮಾಡುವವನು) ಎಂಬ ಹೆಸರಿನ ಸ್ತ್ರೀ ಪುರುಷರನ್ನು ಕನ್ನಡ ಶಾಸನಗಳು ಹೆಸರಿಸಿವೆ.

೧. ಗಂಗರ ರಾಜರಲ್ಲಿ ಪೂಲವೀರನೆಂಬ ಕೊಬ್ಬುಣಿ ಮಹಾರಾಜನಿದ್ದನೆ. ಈತನು ಗಂಗರ ದುರ್ವಿನೀತನ (೪೯೫-೫೩೫) ಒಬ್ಬ ಮಗ; ಇನ್ನೊಬ್ಬ ಮಗನೇ ಮುಷ್ಕರ. ಪೂಲವೀರನು ಸೇಂದ್ರಕ ವಿಷಯದಲ್ಲಿದ್ದ ಪಲಚ್ಚೊಗೆ ಎಂಬ ಹಳ್ಳಿ ದತ್ತಿಯಿತ್ತನು [ಎ.ಕ.೯ (೧೯೯೦) ೫೩೨, ಕ್ರಿ.ಶ.೬ ಶ, ತಗರೆ (ಹಾಸನ ಜಿ./ಬೇಲೂರು ತಾ.) ಪು. ೪೨೨].
೨. ನಾಗುಳರ ಪೊಲ್ಲಬ್ಬೆ ಮಾಡಿಸಿದ ಬಸದಿ [ಸೌ.ಇ.ಇ. ೧೮, ೩೧೫, ೮೫೯-೬೦ ರಾಣಿಬೆನ್ನೂರು (ಧಾರವಾಡ ಜಿ.) ಪು. ೪೨೦].
೩. ಪ್ರತಾಪಶಾಲಿಯುಮಪ್ಪ ಹೊಲ್ಲಗಾವುಂಡನ ಗುಣ ಪ್ರಭಾವಂ [ಬಾ.ಕ. ನಂ. ೧೦೮ ೧೯೨೬-೨೭; ಬಾ.ಕ. ೫೧, ೧೧೫೫].
೪. ನೊಳಂಬ ಪೊಲವೀರನೆಂಬುವನು ಗಂಗರ ಪೃಥ್ವೀಪತಿ ದಿಡಿಗ ರಾಜನ ಮೇಲೆ ದಂಡೆತ್ತಿ ಬಂದ ದಾಖಲೆಯಿದೆ.

ಇದುವರಿಗಿನ ಚರ್ಚೆಯ, ಮಂಥನದ ಸಾರಾಂಶ:

೧. ಚಾಳುಕ್ಯರದು 'ಚಳುಕ್ಯ' ಕುಲ. ಅದರ ವಿವಿಧ ಪ್ರಾಚೀನ ರೂಪಗಳು ಹ್ರಸ್ವ ಸ್ವರಾದಿಯಾದ ಚಳುಕಿ, ಸಳುಕಿ, ಚಳುಕ್ಯ, ಚಲ್ಕು, ಎಂಬುದಾಗಿವೆ. ಇವುಗಳನ್ನು ಸಲಿಕೆ, ಸಲಾಕಿ ಎಂಬ ಕೃಷಿಕ ಉಪಕರಣಗಳೊಂದಿಗೆ ಸಮೀಕರಿಸಬಹುದು.

೨. ಚಳುಕಿ-ಸಳುಕಿ ಎಂಬ ಶಬ್ದಗಳು ನೆಲ, ಮಣ್ಣು ಎಂಬರ್ಥದ ಶಬ್ದಗಳಿಗೆ ಹೊಂದಿವೆ. ಇವು ದ್ರಾವಿಡ ಮೂಲದ ಶಬ್ದಗಳಾಗಿದ್ದು ಇದರ ಜ್ಞಾತಿರೂಪಗಳು, ಜ್ಞಾತಿ ಭಾಷೆಗಳಲ್ಲಿ, ಸಮಾನ ಅರ್ಥ ಪ್ರಭೇದಗಳಿಂದ ಕಂಡುಬರುತ್ತವೆ. ಆದ್ದರಿಂದ, ಇವನ್ನು ಸಂಸ್ಕೃತದಿಂದ ನಿಷ್ಪನ್ನ ಮಾಡುವುದು ಸರಿಯಲ್ಲ; ದ್ರಾವಿಡ ರೂಪವೇ ಸಂಸ್ಕೃತೀಕರಣಗೊಂಡಿದೆ.

೧. 'ಪೊಲಕೇಸಿನ್' ಎಂಬ ಶಬ್ದದ ಮೂಲ ಅರ್ಥವೂ ಸಹ ಒಕ್ಕಲುತನಕ್ಕೆ ಸೇರಿದ್ದಿದೆ. ಪೊಲಕೇಸಿನ್ ಎಂದರೆ ನೆಲದೊಡೆಯ, ನೆಲ ಸಂಬಂಧದ ಕೆಲಸ ಮಾಡುವಾತ ಎಂದರ್ಥ.

೪. ಚಾಳುಕ್ಯರದು ಒಕ್ಕಲು ಮೂಲದ ಮನೆತನದ, ಕೃಷಿಕ ಕುಟುಂಬ.

೫. ಚಾಳುಕ್ಯರು ಮೂಲತಃ ಬಿಜಾಪುರ ಜಿಲ್ಲೆಯ ಬಾದಾಮಿ, ಶಿರಹಟ್ಟಿ ಸುತ್ತಲ ರೈತಾಪಿಗಳು. ಸ್ವಸಾಮರ್ಥ್ಯ ಮತ್ತು ರಾಜಕೀಯ ಮಹತ್ವಾ ಕಾಂಕ್ಷೆಯಿಂದ ಈ ಒಕ್ಕಲ ಕುಟುಂಬ ಪೊಲವೀರರು ದೊಡ್ಡ ಸಾಮ್ರಾಜ್ಯವನ್ನಾಳುವಷ್ಟು ಬಲಿಷ್ಠರಾದರು, ರಾಷ್ಟ್ರಕೂಟರೂ ಮೊದಲಿಗ ಒಕ್ಕಲಿಗರೆಂಬುದಕ್ಕೆ ಅವರ ರಾಜ ಲಾಂಛನದಲ್ಲಿ ನೇಗಿಲು ಇರುವುದು ಸಾಕ್ಷಿ. ಗಂಗರೂ ರೈತರಿದ್ದಿರಬಹುದು.

೬. ಚಾಳುಕ್ಯ ಎಂಬ ಶಬ್ದಕ್ಕೆ ದೈವ ಮೂಲದ ಊಹಾತ್ಮಕ ನಿಷ್ಪತ್ತಿಗಿಂತ ಮನುಷ್ಯ ಮೂಲದ ನಿಷ್ಪತ್ತಿಯಲ್ಲಿರುವ, ವಾಸ್ತವತೆಗೆ ಹತ್ತಿರವಾಗುವ ಸಮಂಜಸತೆಯನ್ನು ಪ್ರಾಜ್ಞರಾದ ಚರಿತ್ರಕಾರರು ಪರಿಭಾವಿಸಬೇಕು.

೭. ಬೆಳ್ಳೊಲ [ವೆಳ್-+ ಪೊಲ (ನ್)= ವೆಳ್ಳೊಲ, ಬೆಳ್ಳೊಲ, ಬೆಳ್ಳಲ] ಎಂಬಲ್ಲಿ ಉತ್ತರಾರ್ಧವಾಗಿ ಇರುವ ಶಬ್ದರೂಪವೂ 'ಪೊಲ' ಎಂಬುದೇ. ಬೆಳ್ಳೊಲ ಮುನ್ನೂರರ ಪ್ರದೇಶದವರು ಚಾಳುಕ್ಯ ಕುಲಜರು.

೮. ಪುಲಿಗೆಱ್-ಪುರಿಕರ ಂಬ ಸ್ಥಳವಾಚಿ ಶಬ್ದಗಲಿಗೂ ಪೂಲಗೆಱ್ (ಹೂಲದ ಕೆರೆ) ಂಬುದು ಢೂಲ ಪ್ರಾಚೀನ ರೂಪವಿರಬಹುದು. ಪುರಿಕರನಗರಿ ಂಬುದು ಇದರ ಸಂಸ್ಕೃತ ರೂಪ. ಪೂಲಗೆರೆ (ಲಕ್ಷೀಶ್ವರ): ಇದರಂತೆಯೇ ಪೂಲಕೇಸಿನ್-ಪುಲಗೆಱ್- ಂಬ ಬೆಳವಣಿಗೆಯನ್ನು ಢನಗಾಣಬಹುದು.

೯. ಚಾಳುಕ್ಯರಿಗೆ (ಪೂ) ಪುಲಿಗೆರೆಯೇ ಢೂಲ ಸ್ಥಳವಿರಬೇಕು. ಪುಲಿಗೆರೆಯ ಶಂಖಬಸದಿಯು ಬಾದಾಢಿ ಚಾಳುಕ್ಯರ ಢನೆದೇವರು, ಪಟ್ಟಜಿನಾಲಯ. ಀ ಕಾರಣಕ್ಕಾಗಿಯೇ ಬಾ (ಬ) ದಾಢಿ ಚಾಳುಕ್ಯರು, ಕಲ್ಯಾಣೆ ಚಾಳುಕ್ಯರು ಂದೇ ಸಢನೆ ಪುಲಿಗೆರೆಯ ಶಂಖ ಜಿನಾಲಕ್ಕೆ ದಾನ ದತ್ತಿಗಲನ್ನು ಪುನರ್ಭರಣಗೂಲಿಸುತ್ತ ಭಕ್ತಿಯಿಂದ ನಡೆದುಕೂಂಡರು.